

Reg. No.

--	--	--	--	--	--	--	--

VI Semester B.Com.2/B.Com.3 Examination, May/June 2018
Paper – V : COMPUTER APPLICATIONS IN BUSINESS – V

Time : 3 Hours

Max. Marks : 80

Instructions : 1) *All Sections are compulsory subject to Internal choice.*
2) *Section D is compulsory.*

SECTION – A

Answer any ten questions. Each carries 2 marks.

(2×10=20)

1. Define computerized accounting information system.
2. What do you mean by double entry system ?
3. Write the purpose of contra voucher. Give example.
4. Which key is used to delete group in Tally ?
5. What is Inventory in Tally ?
6. What do you mean by rejection out Entry ?
7. Write the steps to alter stock groups in Tally.
8. What is Cash/Fund flow statement in Tally ?
9. Write the steps to display P/L account in Tally.
10. Define Multimedia.
11. Expand MPEG and DVI.
12. List any two audio players.

P.T.O.

**SECTION – B**

Answer any three questions. Each carries five marks.

(3×5=15)

13. Explain the classification of accounts.
14. What is ledger ? Write the steps to create a ledger in Tally.
15. Write the steps to create godown in Tally.
16. Describe ratio analysis report with its neat format in Tally.
17. List the software and hardware requirements for the multimedia system.

SECTION – C

Answer any two of the following questions. Each carries 15 marks.

(2×15=30)

18. Distinguish between manual and computerised AIS.
19. Discuss the various statements of Inventory in Tally.
20. Explain in detail the output devices used in multimedia.
21. Write short notes on :
 - a) Accounting vouchers
 - b) Cost centers
 - c) Graphics in multimedia.

SECTION – D

Compulsory question (Case Study).

(1×15=15)

22. Journalize the following transactions in tabular form to identify groups, ledgers and vouchers 2017.
 - 1) Miss Ananya has started business with Rs. 5,00,000/-
 - 2) Opened bank account and deposited Rs. 1,00,000/-
 - 3) Sold goods for Rs. 80,000 for cash



- 4) Brought machinery for Rs. 25,000 and purchased furniture for Rs. 20,000
 - 5) Sold goods to Mr. Anvit for Rs. 20,000
 - 6) Purchased goods from Mr. Praveen on credit with of Rs. 60,000
 - 7) Loan given to Miss. Tanushri Rs: 10,000.
 - 8) Cash paid to Sanket Rs. 50,000
 - 9) Amount withdrawn from bank for personal use Rs. 8,000
 - 10) Paid for factory rent Rs. 5,000.
-



36624/F 240

Reg. No.

--	--	--	--	--	--	--	--

VI Semester B.Com. 3 Degree Examination, May/June 2018
INDIAN ECONOMICS

Time : 3 Hours

Max. Marks : 80

Instructions : 1) *All sub-questions should be answered at one place continuously. Quote facts and figures to support your answer.*

ಎಲ್ಲಾ ಉಪ-ಪ್ರಶ್ನೆಗಳಿಗೆ ಒಂದೇ ಕಡೆಗೆ ಉತ್ತರ ಬರೆಯಿರಿ. ಅವಶ್ಯಕ ಅಂಕಿ-ಅಂಶಗಳೊಂದಿಗೆ ನಿಮ್ಮ ಉತ್ತರಗಳನ್ನು ಸಮರ್ಥಿಸಿರಿ.

2) *Answer to all Sections should be written in the same answer book.*

ಎಲ್ಲಾ ವಿಭಾಗಗಳ ಉತ್ತರಗಳನ್ನು ಒಂದೇ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

SECTION – A

ವಿಭಾಗ - ಅ

1. Answer any ten of the following in 2-3 sentences each.

(10×2=20)

ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ 2-3 ವಾಕ್ಯಗಳಲ್ಲಿ ಉತ್ತರಿಸಿರಿ.

a) What is Indian Economics ?

ಭಾರತದ ಅರ್ಥಶಾಸ್ತ್ರ ಎಂದರೇನು ?

b) Give the meaning of a developing economy.

ಅಭಿವೃದ್ಧಿಶೀಲ ಅರ್ಥವ್ಯವಸ್ಥೆಯ ಅರ್ಥ ನೀಡಿರಿ.

c) State any two components of national income.

ರಾಷ್ಟ್ರೀಯ ವರಮಾನ ಒಳಗೊಂಡ ಎರಡು ಅಂಶಗಳನ್ನು ತಿಳಿಸಿರಿ.

d) Who is the architect of New Economic Policy in India ?

ಭಾರತದಲ್ಲಿ ಹೊಸ ಆರ್ಥಿಕ ಧೋರಣೆಯ ಶಿಲ್ಪಿ ಯಾರು ?

e) Give the meaning of sex-ratio.

ಲಿಂಗ-ಅನುಪಾತದ ಅರ್ಥ ಕೊಡಿರಿ.

f) What is demographic dividend ?

ಜನಾಂಗೀಯ ಲಾಭಾಂಶ ಎಂದರೇನು ?

P.T.O.



g) What is economic planning ?

ಆರ್ಥಿಕ ಯೋಜನೆ ಎಂದರೇನು ?

h) Who is the Deputy Chairman of NITI Commission ?

ನೀತಿ ಆಯೋಗದ ಉಪಾಧ್ಯಕ್ಷರು ಯಾರು ?

i) Define CPIN.

ಗ್ರಾ. ಬಿ. ಸೂ. (CPIN) ದ ವ್ಯಾಖ್ಯೆ ಕೊಡಿರಿ.

j) What is poverty line ?

ಬಡತನ ರೇಖೆ ಎಂದರೇನು ?

k) What is Black money ?

ಕಪ್ಪು ಹಣ ಎಂದರೇನು ?

l) Who presented the Central (Union) Budget for the year 2018-19 ?

2018-19 ರ ಕೇಂದ್ರ ಮುಂಗಡಪತ್ರವನ್ನು ಮಂಡನೆ ಮಾಡಿದವರು ಯಾರು ?

SECTION – B

ವಿಭಾಗ - ಬ

Answer any three of the following :

(3×5=15)

ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. Is India a developing economy ? Give reasons.

ಭಾರತವು ಒಂದು ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆಯೇ ? ಕಾರಣಗಳನ್ನು ಕೊಡಿರಿ.

3. Explain the impact of economic reforms on Indian Economy.

ಭಾರತದ ಅರ್ಥವ್ಯವಸ್ಥೆಯ ಮೇಲೆ ಆದ ಆರ್ಥಿಕ ಸುಧಾರಣೆಗಳ ಪ್ರಭಾವವನ್ನು ವಿವರಿಸಿರಿ.

4. Define and explain the factors determining density of population.

ಜನಸಾಂದ್ರತೆ ವ್ಯಾಖ್ಯೆ ಕೊಟ್ಟು, ಅದನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿರಿ.

5. Examine the monetary policy of RBI.

ಭಾರತೀಯ ರಿಜರ್ವ್ ಬ್ಯಾಂಕಿನ ಹಣಕಾಸಿನ ನೀತಿಯನ್ನು ಪರಿಶೀಲಿಸಿರಿ.



6. Calculate the CPIN by using below data.

ಕೆಳಗಿನ ಅಂಕಿ ಸಂಖ್ಯೆಗಳ ಸಹಾಯದಿಂದ ಗ್ರಾಹಕರ ಬೆಲೆ ಸೂಚ್ಯಂಕ ರಚಿಸಿರಿ.

Commodity	Base year price (in ₹)	Current year price (in ₹)
ವಸ್ತುಗಳು	ಮೂಲವರ್ಷದ ಬೆಲೆ (₹)	ಪ್ರಸ್ತುತ ವರ್ಷದ ಬೆಲೆ (₹)
Rice	15	45
ಅಕ್ಕಿ		
Cloth	30	120
ಬಟ್ಟೆ		
Sugar	10	30
ಸಕ್ಕರೆ		
Rent	2000	6000
ಬಾಡಿಗೆ		
Education	2000	8000
ಶಿಕ್ಷಣ		

SECTION – C

ವಿಭಾಗ - ಕ

Answer any two of the following :

(2×15=30)

ಕೆಳಗಿನ ಬೇಕಾದ ಎರಡಕ್ಕೆ ಉತ್ತರಿಸಿರಿ.

7. Discuss the main characteristics of Indian Economy.

ಭಾರತದ ಅರ್ಥವ್ಯವಸ್ಥೆಯ ಪ್ರಮುಖ ಲಕ್ಷಣಗಳನ್ನು ಚರ್ಚಿಸಿರಿ.

8. Examine the trends in the growth and composition of national income in India.

ಭಾರತದ ರಾಷ್ಟ್ರೀಯ ಆದಾಯದ ಬೆಳವಣಿಗೆ ಮತ್ತು ರಚನೆಯಲ್ಲಾದ ಬದಲಾವಣೆಗಳನ್ನು ಪರಿಶೀಲಿಸಿರಿ.

9. Examine the objectives and achievements of XI Five Year Plan in India.

ಭಾರತದ ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ಉದ್ದೇಶ ಮತ್ತು ಸಾಧನೆಗಳನ್ನು ಪರಿಶೀಲಿಸಿರಿ.

10. Explain the main sources of tax revenue and heads of expenditure of Central Government.

ಕೇಂದ್ರ ಸರ್ಕಾರದ ಪ್ರಮುಖ ತೆರಿಗೆ ಆದಾಯದ ಮೂಲಗಳು ಮತ್ತು ವೆಚ್ಚದ ಬಾಬುಗಳನ್ನು ವಿವರಿಸಿರಿ.



SECTION - D

ವಿಭಾಗ - ಡ

11. Case let :

(1×15=15)

The decadal population growth rate fell to 17.64% in 2011 from 21.54% in 2001 census. The literacy rate climbed from 64.83% in 2001 to 74.04% in 2011. India has 2.4% of world's land area and 16.85% of world's population. India continued to face the problem of population.

Questions :

- i) What are the causes for rapid growth of population ? 5
- ii) How population growth has a negative impact on the economic development ? 6
- iii) What is the percentage of reduced growth rate of population during 2001-2011 ? 2
- iv) What is the percentage of increased literacy rate during 2001-2011 ? 2

ಸ್ಥಿತಿ - ವಿದ್ಯಮಾನ.

ದಶಮಾನದ ಜನಸಂಖ್ಯೆ ಬೆಳವಣಿಗೆ ದರ 2001 ಗಣತಿಯಲ್ಲಿ ಶೇ. 21.54 ರಿಂದ 2011 ರ ಜನಗಣತಿಯಲ್ಲಿ ಶೇ. 17.64 ಕ್ಕೆ ಇಳಿಯಿತು. ಇದೇ ಅವಧಿಯಲ್ಲಿ ಸಾಕ್ಷರತೆ ದರ ಶೇ. 64.83 ರಿಂದ ಶೇ. 74.04 ಕ್ಕೆ ಏರಿತು. ಭಾರತವು ಜಗತ್ತಿನ ಪ್ರತಿಶತ 2.4 ರಷ್ಟು ಭೂ ಪ್ರದೇಶವನ್ನು ಮತ್ತು ಜಗತ್ತಿನ ಜನಸಂಖ್ಯೆಯ ಪ್ರತಿಶತ 16.85 ರಷ್ಟು ಪ್ರಮಾಣವನ್ನು ಹೊಂದಿದೆ. ಭಾರತವು ಜನಸಂಖ್ಯಾ ಸಮಸ್ಯೆಯನ್ನು ಎದುರಿಸುವುದು ಮುಂದುವರೆದಿದೆ.

ಪ್ರಶ್ನೆಗಳು :

- i) ಜನಸಂಖ್ಯೆಯ ತೀವ್ರ ಬೆಳವಣಿಗೆಗೆ ಕಾರಣಗಳಾವುವು ? 5
- ii) ಜನಸಂಖ್ಯೆ ಬೆಳವಣಿಗೆ ಆರ್ಥಿಕ ಅಭಿವೃದ್ಧಿಯ ಮೇಲೆ ಹೇಗೆ ನಕಾರಾತ್ಮಕ ಪರಿಣಾಮ ಬೀರಿದೆ ? 6
- iii) 2001-2011 ರ ಅವಧಿಯಲ್ಲಿ ಜನಸಂಖ್ಯೆ ಬೆಳವಣಿಗೆ ದರ ಪ್ರತಿಶತ ಎಷ್ಟು ಪ್ರಮಾಣದಷ್ಟು ಕಡಿಮೆಯಾಗಿದೆ ? 2
- iv) 2001-2011 ರ ಅವಧಿಯಲ್ಲಿ ಸಾಕ್ಷರತೆ ದರ ಪ್ರತಿಶತ ಎಷ್ಟು ಹೆಚ್ಚಿತು ? 2

Reg. No.

--	--	--	--	--	--	--	--

VI Semester B.Com. 3 Degree Examination, May/June 2018
MODERN AUDITING AND PRACTICES
(Regular and Repeaters)

Time : 3 Hours

Max. Marks : 80

Instructions : 1) Answer *all* the Sections according to *internal choices*.
2) Section 'D' is *compulsory*.

SECTION – A

1. Answer **any ten** of the following : **(2×10=20)**
- a) Give the meaning of auditing.
 - b) Name any two types of errors.
 - c) State any two merits of audit programme.
 - d) State the statutory qualification of an auditor.
 - e) What do you mean by engagement letter ?
 - f) Define internal check.
 - g) Define vouching.
 - h) Define the term verification.
 - i) What is tax audit ?
 - j) What is contingent liability ?
 - k) What is capital receipt ?
 - l) What is audit report ?

SECTION – B

- Answer **any three** of the following : **(3×5=15)**
- 2. Explain the rights of a auditor.
 - 3. Explain the objectives of vouching.

P.T.O.



4. Distinguish between auditing and investigation.
5. What are provisions regarding appointment of company auditors ?
6. Explain the merits of continuous audit.

SECTION – C

Answer any two of the following :

(2×15=30)

7. Explain the advantages and limitations of auditing.
8. Explain how do you vouch the following :
 - a) Cash purchases
 - b) Salaries
 - c) Directors fees.
9. Explain the problems of verification and valuation of Assets.
10. Define Audit Report. Explain the features and importance of audit report.

SECTION – D

(Compulsory)

11. Case studies :

(1×15=15)

- a) A transaction of cash purchase of computer has been taken as cash purchase of goods.
- b) Credit purchase of goods of ₹ 10,000 was entered in the purchase book as ₹ 1,00,000.
- c) An item of wages of ₹ 8,000 was posted to General Exps. A/c.
- d) Cash sales of ₹ 25,000 has not been recorded in the cash book.
- e) ₹ 500 electricity bill paid is recorded in salary register.

As an auditor, what action you will take to rectify such errors ? Identify the types of errors.



ಕನ್ನಡ ಆವೃತ್ತಿ

- ಸೂಚನೆಗಳು : 1) ಆಂತರಿಕ ಆಯ್ಕೆಗೆ ಒಳಪಟ್ಟು ಎಲ್ಲಾ ವಿಭಾಗಗಳಿಗೆ ಉತ್ತರಿಸಿ.
2) ಪ್ರಶ್ನೆ 11 ಪ್ರಕರಣ ಅಧ್ಯಯನ ಕಡ್ಡಾಯವಾಗಿದೆ.

ವಿಭಾಗ - ಅ

1. ಕೆಳಗಿನವುಗಳಲ್ಲಿ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ. (2×10=20)
- ಲೆಕ್ಕ ಪರಿಶೋಧನೆಯ ಅರ್ಥವನ್ನು ಬರೆಯಿರಿ.
 - ಲೆಕ್ಕಪತ್ರಗಳಲ್ಲಿಯ ಎರಡು ಪ್ರಕಾರದ ತಪ್ಪುಗಳನ್ನು ಹೆಸರಿಸಿ.
 - ಲೆಕ್ಕ ಪರಿಶೋಧನೆಯ ಕಾರ್ಯಕ್ರಮದ ಎರಡು ಲಾಭಗಳನ್ನು ಹೇಳಿರಿ.
 - ಲೆಕ್ಕಪರಿಶೋಧಕನ ಶಾಸನಬದ್ಧ ಅರ್ಹತೆ ಬರೆಯಿರಿ.
 - ನೇಮಕಾತಿ ಪತ್ರ ಎಂದರೇನು ?
 - ಆಂತರಿಕ ತಪಾಸಣೆಯ ವ್ಯಾಖ್ಯಾನ ಬರೆಯಿರಿ.
 - ಪ್ರಮಾಣ ಲೇಖಗಳ ಪರಿಶೀಲನೆಯ ವ್ಯಾಖ್ಯಾನ ಬರೆಯಿರಿ.
 - ಪರಿಶೀಲನೆ ಪದದ ವ್ಯಾಖ್ಯಾನ ಕೊಡಿರಿ.
 - ತೆರಿಗೆ ಲೆಕ್ಕ ಪರಿಶೋಧನೆ ಎಂದರೇನು ?
 - ಸಂಭವನೀಯ ಹೊಣೆಗಾರಿಕೆಗಳೆಂದರೇನು ?
 - ಬಂಡವಾಳ ರಶೀದಿಗಳು ಎಂದರೇನು ?
 - ಲೆಕ್ಕಪರಿಶೋಧನೆ ವರದಿ ಎಂದರೇನು ?

ವಿಭಾಗ - ಬ

- ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ. (3×5=15)
- ಲೆಕ್ಕ ಪರಿಶೋಧಕನ ಹಕ್ಕುಗಳನ್ನು ವಿವರಿಸಿರಿ.
 - ಪ್ರಮಾಣ ಲೇಖಗಳ ಪರಿಶೀಲನೆಯ ಉದ್ದೇಶಗಳನ್ನು ವಿವರಿಸಿರಿ.
 - ಲೆಕ್ಕ ಪರಿಶೋಧನೆ ಮತ್ತು ತನಿಖೆಗಳಲ್ಲಿನ ವ್ಯತ್ಯಾಸ ಬರೆಯಿರಿ.
 - ಕಂಪನಿ ಲೆಕ್ಕಪರಿಶೋಧಕರ ನೇಮಕಾತಿ ನಿಯಮಗಳು ಯಾವುವು ?
 - ನಿರಂತರ ಲೆಕ್ಕಪರಿಶೋಧನೆಯ ಅನುಕೂಲತೆಗಳನ್ನು ವಿವರಿಸಿರಿ.



ವಿಭಾಗ - ಕ

ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ.

(2×15=30)

7. ಲೆಕ್ಕ ಪರಿಶೋಧನೆಯ ಅನುಕೂಲತೆ ಮತ್ತು ಅನಾನುಕೂಲತೆಗಳನ್ನು ವಿವರಿಸಿ ಬರೆಯಿರಿ.
8. ಕೆಳಗಿನವುಗಳನ್ನು ಹೇಗೆ ಪರಿಶೀಲಿಸುವಿರಿ ಎಂಬುದನ್ನು ವಿವರಿಸಿರಿ.
 - ಅ) ನಗದು ಖರೀದಿ
 - ಬ) ವೇತನಗಳು
 - ಕ) ನಿರ್ದೇಶಕರ ಫೀ.
9. ಆಸ್ತಿಗಳ ಪರಿಶೋಧನೆ ಮತ್ತು ಮೌಲ್ಯೀಕರಣಗಳ ಸಮಸ್ಯೆಗಳನ್ನು ವಿವರಿಸಿ ಬರೆಯಿರಿ.
10. ಲೆಕ್ಕಪರಿಶೋಧನೆ ವರದಿಯ ವ್ಯಾಖ್ಯಾನ ಕೊಡಿ ಮತ್ತು ಅದರ ಗುಣಲಕ್ಷಣಗಳನ್ನು ಹಾಗೂ ಮಹತ್ವವನ್ನು ವಿವರಿಸಿರಿ.

ವಿಭಾಗ - ಡ

(ಕಡ್ಡಾಯ)

11. ಪ್ರಕರಣ ಅಧ್ಯಯನ :

(1×15=15)

- i) ಗಣಕಯಂತ್ರ ನಗದು ಖರೀದಿ ವ್ಯವಹಾರವನ್ನು ನಗದು ಸರಕುಗಳ ಖರೀದಿ ಎಂದು ಬರೆಯಲಾಗಿದೆ.
 - ii) ₹ 10,000 ಕಿಮ್ಮತ್ತಿನ ಉದ್ರಿ ಖರೀದಿಯನ್ನು ಖರೀದಿ ಪುಸ್ತಕದಲ್ಲಿ ₹ 1,00,000 ಎಂದು ಬರೆಯಲಾಗಿದೆ.
 - iii) ₹ 8,000 ಕೂಲಿ ಪಾವತಿಯನ್ನು ಸಾಮಾನ್ಯ ಖರ್ಚಿನ ಖಾತೆಗೆ ಬರೆಯಲಾಗಿದೆ.
 - iv) ₹ 25,000 ಕಿಮ್ಮತ್ತಿನ ನಗದು ಮಾರಾಟವನ್ನು ನಗದು ಪುಸ್ತಕದಲ್ಲಿ ಬರೆಯಲಾಗಿಲ್ಲ.
 - v) ₹ 500 ವಿದ್ಯುತ್‌ಬಿಲ್ ಪಾವತಿ ಮಾಡಿದ್ದನ್ನು ವೇತನ ಪಾವತಿ ರಿಜಿಸ್ಟರ್‌ನಲ್ಲಿ ನಮೂದಿಸಲಾಗಿದೆ.
- ನೀವು ಒಬ್ಬ ಲೆಕ್ಕಪರಿಶೋಧಕರಾಗಿ ಮೇಲಿನ ತಪ್ಪುಗಳು ಯಾವ ವಿಧವಾದ ತಪ್ಪುಗಳು ಗುರುತಿಸಿ ಮತ್ತು ಅವುಗಳನ್ನು ಹೇಗೆ ತಿದ್ದುಪಡಿ ಮಾಡುವಿರಿ ?

Reg. No.

--	--	--	--	--	--	--	--

VI Semester B.Com. 2/B.Com. 3 Examination, May/June 2018
(Elective Paper – III) (Regular and Repeaters)
INDIAN FINANCIAL SERVICES

Time : 3 Hours

Max. Marks : 80

- Instructions :** 1) Answer *all* the Sections with the given *internal choices*.
2) Use of non-programmable calculator is *allowed*.
3) Question No. 11 (Case study) is *compulsory*.

SECTION – A

1. Answer **any ten** of the following questions : **(10×2=20)**
- What do you mean by financial services ?
 - Mention any two types of fee based financial services.
 - Write any two functions of merchant banker.
 - Mention any two powers of SEBI over merchant banker.
 - Name any four features of lease.
 - What is leveraged lease ?
 - Expand NSDL and CDSL.
 - What is recourse factoring ?
 - What is bill discounting ?
 - What is online trading ?
 - What is credit rating ?
 - State two merits of rematerialisation.

SECTION – B

- Answer **any three** of the following questions : **(3×5=15)**
- Briefly explain the features of financial services.
 - What are the books of accounts to be maintained by the merchant bankers ?
 - Briefly explain the various types of lease.
 - Explain the objectives of rematerialisation.

P.T.O.

6. Calculate factoring cost and advances to be paid by the factor to his clients if factoring without recourse from the following information :
- Annual sales Rs. 20,00,000 of which 80% is on credit.
 - Average collection period 90 days.
 - Factoring commission – 3% on receivables.
 - Interest on advances – 18% p.a. after holding 10% reserve.
 - Management cost of receivables Rs. 24,000 p.a.
 - Bad debts are 3% on credit sales.

SECTION – C

Answer **any two** of the following questions :

(2×15=30)

- Explain the general responsibilities and obligation of merchant bankers as per SEBI regulations.
- What is meant by leasing ? Evaluate leasing from the point of view of lessor and lessee.
- Define factoring. Explain its objectives.
- What is dematerialisation ? What are its merit and demerits ?

SECTION – D

Case study (**Compulsory** question) :

(1×15=15)

11. M/s Dayanand Leasing Co. Ltd., is considering a leasing proposal to Kiran Co. Ltd. The terms of agreement between them provide the following details :
- The cost of the asset Rs. 20,00,000
 - Average cost of capital 15% p.a.
 - Life of asset 5 years
 - Salvage value Rs. 2,00,000
 - Govt. tax concession available to lessor @ 10% of lease cost.
 - Lease amount at the end of each year Rs. 7,00,000 for 5 years.
 - Tax rate applicable is 50% to lessor.
 - Depreciation @ 20% on reducing balance method.
 - The discount (PV) factor at 15% is Re. 1 as follows :
 - 1st year – 0.86957
 - 2nd year – 0.75614
 - 3rd year – 0.65752
 - 4th year – 0.57175
 - 5th year – 0.49718
- Compute P.V. of cash inflows and cash outflows and advise the company whether it is financially profitable to lease out the asset.



ಕನ್ನಡ ಆವೃತ್ತಿ

- ಸೂಚನೆಗಳು: 1) ಆಂತರಿಕ ಆಯ್ಕೆಗಳಿಗೆ ಒಳಪಟ್ಟು ಎಲ್ಲಾ ವಿಭಾಗಗಳನ್ನು ಉತ್ತರಿಸಿರಿ.
2) ನಾನ್-ಪ್ರೋಗ್ರಾಮಬಲ್ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.
3) ಪ್ರಶ್ನೆ 11 ಕಡ್ಡಾಯ (ಪ್ರಕರಣ ಅಧ್ಯಯನ).

ವಿಭಾಗ - ಅ

1. ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ: (10×2=20)
- ಹಣಕಾಸಿನ ಸೇವೆಗಳು ಎಂದರೇನು ?
 - ಹಣಕಾಸು ಸೇವೆಗಳ ಯಾವುದಾದರೂ ಎರಡು ಶುಲ್ಕ ಆಧಾರಿತ ಪ್ರಕಾರಗಳನ್ನು ತಿಳಿಸಿರಿ.
 - ವರ್ತಕ ಬ್ಯಾಂಕರ ಯಾವುದೇ ಎರಡು ಕಾರ್ಯಗಳನ್ನು ಬರೆಯಿರಿ.
 - ವರ್ತಕ ಬ್ಯಾಂಕರ ಮೇಲಿನ 'ಸೆಬಿ'ಯ ಯಾವುದೇ ಎರಡು ಅಧಿಕಾರಗಳನ್ನು ಸೂಚಿಸಿರಿ.
 - ಗೇಣಿಯ ಯಾವುದಾದರೂ ನಾಲ್ಕು ಗುಣಲಕ್ಷಣಗಳನ್ನು ಹೆಸರಿಸಿರಿ.
 - ಸನ್ನೆಯುಕ್ತ ಗೇಣಿ ಎಂದರೇನು ?
 - ಎನ್. ಎಸ್. ಡಿ. ಎಲ್. ಮತ್ತು ಸಿ. ಡಿ. ಎಸ್. ಎಲ್. ವಿಸ್ತರಿಸಿ ಬರೆಯಿರಿ.
 - ಮರು ಕೇಳುವ ಫ್ಯಾಕ್ಟರಿಂಗ್ ಎಂದರೇನು ?
 - ಹುಂಡಿ ವಹಿವಾಟುಸುವಿಕೆ ಎಂದರೇನು ?
 - ಆನ್ಲೈನ್ ಟ್ರೇಡಿಂಗ್ ಎಂದರೇನು ?
 - ಪತ್ತಿನ ಶ್ರೇಣಿ ಎಂದರೇನು ?
 - ಮರುಭೌತೀಕರಣದ ಎರಡು ಅನುಕೂಲತೆಗಳನ್ನು ತಿಳಿಸಿರಿ.

ವಿಭಾಗ - ಬ

- ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ: (3×5=15)
- ಹಣಕಾಸಿನ ಸೇವೆಗಳ ಲಕ್ಷಣಗಳನ್ನು ಸಂಕ್ಷಿಪ್ತದಲ್ಲಿ ವಿವರಿಸಿರಿ.
 - ವರ್ತಕ ಬ್ಯಾಂಕರು ನಿರ್ವಹಣೆ ಮಾಡಬೇಕಾದ ಖಾತೆಯ ಪುಸ್ತಕಗಳಾವುವು ?
 - ಗೇಣಿಯ ವಿವಿಧ ಪ್ರಕಾರಗಳನ್ನು ಸಂಕ್ಷಿಪ್ತದಲ್ಲಿ ವಿವರಿಸಿರಿ.
 - ಮರುಭೌತೀಕರಣದ ಉದ್ದೇಶಗಳನ್ನು ವಿವರಿಸಿರಿ.
 - ಈ ಕೆಳಕಂಡ ಮಾಹಿತಿ ಆಧರಿಸಿ, ಮರುಕೇಳದ ಫ್ಯಾಕ್ಟರಿಂಗ್ ವಿಧಾನವನ್ನು ಅನುಸರಿಸಿ ಫ್ಯಾಕ್ಟರಿಂಗ್ ವೆಚ್ಚ ಹಾಗೂ ಫ್ಯಾಕ್ಟರಿಂಗ್ ತನ್ನ ಗ್ರಾಹಕನಿಗೆ ಕೊಡಬಹುದಾದ ಮುಂಗಡ ಹಣವೆಷ್ಟು ಎಂಬುದನ್ನು ಕಂಡುಕೊಳ್ಳಿರಿ.
 - ವಾರ್ಷಿಕ ಮಾರಾಟ ರೂ. 20,00,000 ಇದರಲ್ಲಿ 80% ಉದ್ದರಿ ಮಾರಾಟ.
 - ಸರಾಸರಿ ವಸೂಲಿಯ ಅವಧಿ 90 ದಿನಗಳು.
 - ಫ್ಯಾಕ್ಟರಿಂಗ್ ಕಮಿಷನ್ - ಸಾಲಗಳ ಮೇಲೆ ಶೇಕಡ 3.
 - ಮುಂಗಡದ ಮೇಲಿನ ಬಡ್ಡಿ ದರ ವಾರ್ಷಿಕ ಶೇಕಡ 18 ಇದರಲ್ಲಿ ಶೇಕಡ 10ರಷ್ಟು ನಿಧಿಯಾಗಿ ಹಿಡಿದಿಟ್ಟುಕೊಳ್ಳುವುದು.
 - ಸಾಲಗಳ ನಿರ್ವಹಣಾ ವೆಚ್ಚ ವಾರ್ಷಿಕ ರೂ. 24,000.
 - ಉದ್ದರಿ ಮಾರಾಟದ ಮೇಲೆ ಶೇಕಡ 3ರ ಕಡಬಾಕಿ (Bad debts).

ವಿಭಾಗ - ಕ

ಕೆಳಗಿನವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ :

(2×15=30)

7. ಸೆಬಿ ನಿಯಮಾವಳಿಯನ್ವಯ ವರ್ತಕ ಬ್ಯಾಂಕರ್‌ಗಳ ಸಾಮಾನ್ಯ ಜವಾಬ್ದಾರಿಗಳು ಹಾಗೂ ಬದ್ಧತೆಗಳನ್ನು ವಿವರಿಸಿರಿ.
8. ಗೇಣಿ ಎಂದರೇನು ? ಗೇಣಿಗಾರ ಮತ್ತು ಗೇಣಿದಾರರ ದೃಷ್ಟಿಕೋನದಿಂದ ಗೇಣಿಯ ಮೌಲ್ಯಮಾಪನ ವಿವರಿಸಿರಿ.
9. ಫ್ಯಾಕ್ಟರಿಂಗ್‌ನ ವ್ಯಾಖ್ಯೆ ನೀಡಿರಿ. ಅದರ ಉದ್ದೇಶಗಳನ್ನು ವಿವರಿಸಿರಿ.
10. ಅಭೌತೀಕರಣ ಎಂದರೇನು ? ಇದರ ಅನುಕೂಲತೆ ಮತ್ತು ಅನಾನುಕೂಲತೆಗಳು ಯಾವುವು ?

ವಿಭಾಗ - ಡ

ಕಡ್ಡಾಯ ಪ್ರಶ್ನೆ - ಪ್ರಕರಣ ಅಧ್ಯಯನ :

(1×15=15)

11. ಮೆ. ದಯಾನಂದ ಲೀಸಿಂಗ್ ಕಂಪನಿ ಲಿಮಿಟೆಡ್‌ನವರು ಕಿರಣ ಕಂಪನಿ ಲಿಮಿಟೆಡ್ ಅವರಿಗೆ ಆಸ್ತಿಯನ್ನು ಗೇಣಿಯ ರೂಪದಲ್ಲಿ ನೀಡುವ ಆಲೋಚನೆಯಲ್ಲಿದ್ದಾರೆ. ಅವರಿಬ್ಬರ ಮಧ್ಯೆ ಏರ್ಪಡುವ ಗೇಣಿ ಕರಾರಿನ ಮುಖ್ಯಾಂಶಗಳು ಈ ರೀತಿಯಾಗಿವೆ.

ಆಸ್ತಿಯ ಮೌಲ್ಯ ರೂ. 20,00,000

ಸರಾಸರಿ ಬಂಡವಾಳ ವೆಚ್ಚ ಶೇಕಡ 15 ವರ್ಷಕ್ಕೆ

ಆಸ್ತಿಯ ಜೀವಿತಾವಧಿ 5 ವರ್ಷಗಳು

ಆಸ್ತಿಯ ಜೀವಿತಾವಧಿಯ ನಂತರ ಉಳಿಕೆ ಮೌಲ್ಯ ರೂ. 2,00,000

ಸರಕಾರದಿಂದ ಕಂಪನಿಗೆ ತೆರಿಗೆ ವಿನಾಯಿತಿ ಶೇಕಡ 10 (ಗೇಣಿಗಾರನಿಗೆ)

ಪ್ರತಿ ವರ್ಷದ ಕೊನೆಗೆ ಐದು ವರ್ಷಗಳವರೆಗೆ ನೀಡುವ ಬಾಡಿಗೆ ರೂ. 7,00,000

ಗೇಣಿದಾರ ಕಂಪನಿಯು ಶೇಕಡ 50ರಂತೆ ತೆರಿಗೆ ಪಾವತಿಸುತ್ತದೆ.

ಇಳಿಕೆ ಮೌಲ್ಯದಂತೆ ಸವಕಳಿ ಶೇಕಡ 20, ಏರದಂತೆ

ಶೇಕಡ 15ರ ಕಡಿತದ ದರದಂತೆ ರೂ. 1ರ ಸದ್ಯದ ಮೌಲ್ಯವು ಈ ಕೆಳಗಿನಂತಿವೆ :

1ನೇ ವರ್ಷ - 0.86957

2ನೇ ವರ್ಷ - 0.75614

3ನೇ ವರ್ಷ - 0.65752

4ನೇ ವರ್ಷ - 0.57175

5ನೇ ವರ್ಷ - 0.49718

ಈ ಎಲ್ಲಾ ಮಾಹಿತಿಯನ್ನು ಅವಲೋಕಿಸಿ, ಹಣದ ಸದ್ಯದ ಒಳಹರಿ ಮತ್ತು ಹೊರಹರಿವನ್ನು ಕಂಡುಕೊಳ್ಳುವುದರ ಜೊತೆಗೆ ಆಸ್ತಿಯನ್ನು ಗೇಣಿ ನೀಡುವುದು ಲಾಭದಾಯಕವೇ ಎಂಬುದನ್ನು ತಿಳಿಸಿರಿ.



23624/F 240

Reg. No.

--	--	--	--	--	--	--	--

VI Semester B.Com.2 Degree Examination, May/June 2018
INDUSTRIAL ECONOMICS

Time : 3 Hours

Max. Marks : 80

Instructions : 1) All sub questions should be answered at one place continuously. Quote facts and figures to support.

ಎಲ್ಲಾ ಉಪ ಪ್ರಶ್ನೆಗಳಿಗೆ ಒಂದೇ ಕಡೆಗೆ ಉತ್ತರ ಬರೆಯಿರಿ. ಅವಶ್ಯಕ ಅಂಕಿ ಅಂಶಗಳೊಂದಿಗೆ ನಿಮ್ಮ ಉತ್ತರಗಳನ್ನು ಸಮರ್ಥಿಸಿರಿ.

2) Answer to all Sections should be written in the same answer book.

ಎಲ್ಲಾ ವಿಭಾಗಗಳ ಉತ್ತರಗಳನ್ನು ಒಂದೇ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

SECTION - A

ವಿಭಾಗ - ಅ

1. Answer any ten of the following questions in 2-3 sentences each.

(2×10=20)

ಕೆಳಗಿನ ಬೇಕಾದ ಹತ್ತು ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿರಿ.

a) What is Industrial Economics ?

ಕೈಗಾರಿಕಾ ಅರ್ಥಶಾಸ್ತ್ರ ಎಂದರೇನು ?

b) What is Joint Sector ?

ಸಂಯುಕ್ತ ವಲಯ ಎಂದರೇನು ?

c) State the meaning of liberalisation.

ಉದಾರೀಕರಣದ ಅರ್ಥ ಕೊಡಿರಿ.

d) What is location of an industry ?

ಕೈಗಾರಿಕಾ ಸ್ಥಳ ನಿರ್ದೇಶನ ಎಂದರೇನು ?

e) Distinguish between gross and pure material.

ಸ್ಥೂಲ ಸರಕು ಮತ್ತು ಶುದ್ಧ ಸರಕುಗಳ ವ್ಯತ್ಯಾಸ ತಿಳಿಸಿರಿ.

f) What is share

ಶೇರು ಎಂದರೇನು ?

g) What is e-commerce ?

e-ವಾಣಿಜ್ಯ ಎಂದರೇನು ?

h) What is global village ?

ವಿಶ್ವ ಗ್ರಾಮ ಎಂದರೇನು ?

i) Expand SWOT.

SWOT ವಿಸ್ತರಿಸಿ ಬರೆಯಿರಿ.

P.T.O.



j) When was EXIM Bank established ?

EXIM ಬ್ಯಾಂಕು ಯಾವಾಗ ಸ್ಥಾಪನೆಯಾಯಿತು ?

k) Expand IDBI.

IDBI ವಿಸ್ತರಿಸಿ ಬರೆಯಿರಿ.

l) What is foreign trade policy ?

ವಿದೇಶೀ ವ್ಯಾಪಾರ ನೀತಿ ಎಂದರೇನು ?

SECTION - B

ವಿಭಾಗ - ಬ

Answer **any three** of the following.

(3×5=15)

ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. Explain the factors influencing industrial development of a country.

ಒಂದು ದೇಶದ ಕೈಗಾರಿಕಾ ಅಭಿವೃದ್ಧಿ ಮೇಲೆ ಪ್ರಭಾವ ಬೀರುವ ಅಂಶಗಳನ್ನು ವಿವರಿಸಿರಿ.

3. Explain the impact of globalisation on Indian Economy.

ಭಾರತದ ಅರ್ಥ ವ್ಯವಸ್ಥೆ ಮೇಲೆ ಜಾಗತೀಕರಣದ ಪರಿಣಾಮ ವಿವರಿಸಿರಿ.

4. Examine the problems of small scale industries.

ಚಿಕ್ಕ ಕೈಗಾರಿಕೆಗಳ ಸಮಸ್ಯೆಗಳನ್ನು ಪರಿಶೀಲಿಸಿರಿ.

5. Explain the advantages of IT industry.

ಮಾಹಿತಿ ತಂತ್ರಜ್ಞಾನ ಉದ್ಯಮಿಯ ಅನುಕೂಲತೆಗಳನ್ನು ವಿವರಿಸಿರಿ.

6. Discuss the current Foreign Trade Policy of India.

ಭಾರತದ ಪ್ರಸ್ತುತ ವಿದೇಶೀ ವ್ಯಾಪಾರ ನೀತಿಯನ್ನು ಚರ್ಚಿಸಿರಿ.

SECTION - C

ವಿಭಾಗ - ಕ

Answer **any two** of the following.

(2×15=30)

ಕೆಳಗಿನ ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ.

7. Explain the factors inhibiting Industrialisation of India.

ಭಾರತದ ಕೈಗಾರಿಕೀಕರಣಕ್ಕೆ ಅಡ್ಡಿಯಾದ ಅಂಶಗಳನ್ನು ವಿವರಿಸಿರಿ.

8. Critically examine the Weber's theory of industrial location.

ವೇಬರ್ ರವರ ಕೈಗಾರಿಕಾ ಸ್ಥಳೀಕರಣದ ಸಿದ್ಧಾಂತವನ್ನು ಟೀಕಾತ್ಮಕವಾಗಿ ಪರಿಶೀಲಿಸಿರಿ.

9. Discuss the various sources of Industrial Finance in India.

ಭಾರತದಲ್ಲಿ ಕೈಗಾರಿಕಾ ಹಣಕಾಸಿನ ವಿವಿಧ ಮೂಲಗಳನ್ನು ಚರ್ಚಿಸಿರಿ.

10. Explain the importance of small scale industries in the Indian Economy.

ಭಾರತದ ಅರ್ಥವ್ಯವಸ್ಥೆಯಲ್ಲಿ ಚಿಕ್ಕ ಕೈಗಾರಿಕೆಗಳ ಮಹತ್ವವನ್ನು ವಿವರಿಸಿರಿ.



SECTION - D

ವಿಭಾಗ - ಡ

Case let :

(1×15=15)

ಸ್ಥಿತಿ ವಿದ್ಯಮಾನ :

11. A New Industrial Policy of 1956 aimed at socialistic pattern of society. The IP of 1991 was totally changed our approach which opened up our economy. The New Policies (LPG) have opened up a new era of industrialisation.

1956 ರ ಹೊಸ ಕೈಗಾರಿಕಾ ನೀತಿ ಸಮಾಜವಾದಿ ಸಮಾಜ ನಿರ್ಮಾಣಕ್ಕಾಗಿ ಘೋಷಿಸಲಾಯಿತು. 1991 ರ ಕೈ.ನೀ. ಒಟ್ಟು ಬದಲಾವಣೆಯ ಮೂಲಕ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಮುಕ್ತವಾಗಿರಿಸಲಾಯಿತು. ಹೊಸ ಆರ್ಥಿಕ ಧೋರಣೆಗಳ (LPG) ಮೂಲ ಕೈಗಾರಿಕೀಕರಣದಲ್ಲಿ ಹೊಸ ಯುಗವನ್ನು ಸ್ಥಾಪಿಸಲಾಯಿತು.

Questions :

ಪ್ರಶ್ನೆಗಳು :

a) What is Industrial Policy ?

ಕೈಗಾರಿಕಾ ಧೋರಣೆ ಎಂದರೇನು ?

b) Explain the main features of Industrial Policy of 1991.

1991 ರ ಹೊಸ ಕೈಗಾರಿಕಾ ನೀತಿಯ ಪ್ರಮುಖ ಲಕ್ಷಣಗಳನ್ನು ವಿವರಿಸಿ.

c) 'Indian Economy has entered a new era'. Give reasons.

'ಭಾರತದ ಆರ್ಥಿಕ ವ್ಯವಸ್ಥೆ ಹೊಸ ಯುಗವನ್ನು ಪ್ರವೇಶಿಸಿದೆ' ಕಾರಣಗಳನ್ನು ಕೊಡಿ.

Reg. No.

--	--	--	--	--	--	--	--

VI Semester B.Com.3 Examination, May/June 2018**INCOME TAX – II
(Regular) (Compulsory)**

Time : 3 Hours

Max. Marks : 80

- Instructions :** 1) Attempt all Sections according to internal choice.
2) Simple and non-programmable calculators are allowed.
3) Give working notes wherever necessary.
4) Q. No. 11 is compulsory (Case Study).

SECTION – A

1. Answer any ten of the following :

(10×2=20)

- What is short term capital gain ?
- Give a formula for calculation of indexed cost of acquisition of asset.
- State the index numbers for the year 1981-82 and 2016-2017.
- Who is called as an individual ?
- What do you mean by set off of loss ?
- What is partnership ?
- What do you mean by interest on securities ?
- How do you treat dividend for income tax purpose ?
- What is the amount of deduction allowable for payment of medical insurance premia under Section 80D ?
- How do you treat donation given to Indira Gandhi Memorial Trust ?
- What is the maximum deduction for interest on deposits in Savings Account ?
- Write any two donations 100% of which amount is allowed as deduction U/S 80G.

P.T.O.



SECTION – B

Answer any three of the following :

(5×3=15)

2. Define capital gains. What are the transactions which are not considered as transfers ?
3. Mr. Ramakumar furnishes the following particulars of his income pertaining to the previous year 2016-2017 :
- a) Dividend from Co-operative Society ₹ 4,000
 - b) Family pension ₹ 60,000
 - c) Interest received on ₹ 40,000, 11% debentures of X Co. Ltd.
 - d) Directors fees received ₹ 5,000.
 - e) Interest on fixed deposit with SBI ₹ 3,000.

He has paid collection charges of ₹ 400 to his banker. Compute his income from other sources for the Assessment Year 2017-2018.

4. Mr. Prabhu submits the following information pertaining to the previous year 2016-17 :
- | | |
|--------------------------------------|------------|
| i) Income from salary | ₹ 5,00,000 |
| ii) Loss from self occupied property | ₹ 75,000 |
| iii) Business loss | ₹ 2,00,000 |
| iv) Interest income from bank | ₹ 1,00,000 |
| v) Winnings from lotteries (gross) | ₹ 50,000 |

Compute his gross total income for the Assessment Year 2017-2018.

5. Write short notes on :

- a) Contribution to political party u/s 80GGC
- b) Deduction in case of a person with disability U/S 80U.

6. The Profit and Loss Account of a partnership firm for the previous year ending on 31-3-2017 is given below :

	₹		₹
To Interest on capital @ 12% P.A.	12,000	By Gross profit b/d	3,10,000
To Expenses	68,000		
To Remuneration to working partners	1,65,000		
To Depreciation	30,000		
To Net profit	35,000		
	3,10,000		3,10,000

Note : Depreciation allowable as per rules ₹ 20,000.

Compute the total income of the firm for the Assessment Year 2017-18 assuming that the firm satisfies all the conditions of Section 184 and 40(b).

SECTION – C

Answer any two of the following :

(15×2=30)

7. Mr. Ramesh has transferred the following capital assets during the previous year 2016-2017 :

Particulars	Residential House	Non-listed Shares	Self-Generated goodwill
Sale proceeds of assets	14,96,000	11,46,000	3,42,000
Date of sale of assets	1-6-2016	20-9-2016	1-2-2017
Cost of acquisition	1,25,000	50,000	–
Year of acquisition	April, 1984	April, 1970	–
Fair market value as on 1-4-1981	–	1,00,000	–

He purchased a new residential house for ₹ 1,50,000 on 15-12-2016. The cost inflation index for the financial years 1981-82, 1984-85 and 2016-2017 were 100, 125 and 1125 respectively.

Compute his taxable capital gain for the Assessment Year 2017-2018.



8. Divya and Kavya are the working partners in a professional firm sharing profits and losses in the ratio of 3 : 2. The Income and Expenditure Account of the firm for the year ending 31-3-2017 is as follows :

	₹		₹
Salary to staff	28,000	Professional fees	2,96,000
Salary to partners :		Surplus on sale of	
Divya	60,000	securities	20,000
Kavya	<u>60,000</u>	Interest from Bank F.D.	10,000
Interest on capital (at 10%) :		Interest on deficit	
Divya	20,000	capital : 10% Divya	4,000
Kavya	<u>20,000</u>		
	40,000		
Rent paid to partner :			
Kavya	28,000		
Bad debts	8,000		
Provision for bad debts	6,000		
Provision for Income Tax	16,000		
Acquisition of patents rights	38,000		
Loss on sale of plant	2,000		
Depreciation	14,000		
Net profit transferred			
Divya	18,000		
Kavya	<u>12,000</u>		
	30,000		
	3,30,000		3,30,000

Additional information :

- a) The fair rental value of the building letout by Kavya to firm is ₹ 20,000.
- b) Bad debts written off are all in respect of hand loan given to a partner's relative.
- c) Depreciation as per rules ₹ 12,000 including patents, etc.
- d) The securities sold on 31-12-2016 for ₹ 60,000 were purchased on 1-5-2016 for ₹ 40,000.
- e) The plant sold in the previous year for ₹ 14,000 was of the written down value of ₹ 16,000 as on 1-4-2016. This was the only asset in the block of assets.

Compute total income of the firm for the Assessment Year 2017-2018.

9. Mr. Chetan has paid the following donations during the previous year ended 31-3-2017 :

	₹
a) The National Children's Fund	2,00,000
b) The Prime Minister's National Relief Fund	1,00,000
c) A Medical College	4,00,000
d) An approved Charitable Institution	2,00,000
e) For repairs and renovation of notified temple	50,000
f) Aid to poor students	20,000
g) Books donated to an approved college	30,000
h) Municipality approved for family planning	1,00,000
i) Chief Minister's and Lieutenant Governor's Relief Fund	1,00,000

Chetan's gross total income amounted to ₹ 62,00,000 which includes the long term capital gain of ₹ 2,00,000.

Calculate the deduction allowable to him U/S 80G for the Assessment Year 2017-18.



10. From the following particulars of an individual, compute his total income for the Assessment Year 2017-2018 :

	₹
i) Income from business	35,000
ii) Long term capital gain (computed)	10,000
iii) Royalty received on copy right of books	10,000
iv) Interest on bank term deposit (gross)	5,000
v) Interest on government securities	10,000
vi) Dividends from Co-operative Society	3,000
vii) Rent received on hiring of tractor and other equipments	7,000
viii) Rent from house property	10,000

Payment during the year :

a) Donation to ruling political party	3,000
b) Donation to Prime Minister's Drought Relief fund	4,000
c) Insurance premium on his own life policy of ₹ 25,000	2,200
d) Repayment of housing loan instalment to an approved financial institution	2,800
e) Contribution to Public Provident Fund	5,000
f) Subscription to NSC (viii issue)	5,000
g) Insurance (fire) ₹ 200 and repairs ₹ 800 incurred on tractor and equipments hired.	1,000.

SECTION – D

Case study (Compulsory) :**(1×15=15)**

11. Mr. Kumar is an individual and a resident assessee. The details of his income for the Previous Year 2016-2017 were as follows :

	₹
a) Income from salary (computed)	6,00,000
b) Loss from self occupied property	30,000
c) Capital gain (computed)	3,00,000
d) Income from other sources :	
i) Interest on 10% tax-free debentures of A Co. Ltd.	9,000
ii) 15% interest on fixed deposit in Nationalised Bank	2,00,000
iii) Interest on debentures of X Co. Ltd. (net)	18,000
iv) Royalty from mining (expenses ₹ 20,000)	80,000

Other details :

a) Contribution to Recognised Provident Fund	36,000
b) Life insurance premium on his wife's life	12,000
c) Income from Mutual Fund	2,000
d) Repayment of housing loan	10,000
e) Mediclaim premium	4,000
f) Donation to Tsunami Fund	5,000

Questions :

- 1) Can the assessee reduce further his taxable income ?
- 2) If yes, state the amount of investment in tax savings scheme U/S 80C.
- 3) Compute the total income considering the above for the Assessment Year 2017-2018.

Reg. No.

--	--	--	--	--	--	--	--

VI Semester B.Com.3 Degree Examination, May/June 2018
GOODS AND SERVICES TAX – II
(Regular)

Time : 3 Hours

Max. Marks : 80

- Instructions :** 1) *Attempt all Sections according to internal choice.*
2) *Use of simple non-programmable calculators are allowed.*
3) *Section – D (Case study) is compulsory.*

SECTION – A

1. Answer any ten of the following :

(10×2=20)

- a) What is abatement ?
- b) Give any two items of lower rate of tax.
- c) Define value of supply.
- d) When general valuation rules are applicable ?
- e) State the types of consideration under GST.
- f) What is input tax credit ?
- g) What is debit note ?
- h) What is tax invoice ?
- i) What is returns ?
- j) State any two methods of payment.
- k) What is refund ?
- l) Expand 'NEFT' and 'RTGS'.

P.T.O.



SECTION – B

Answer any three of the following :

(3×5=15)

2. What is the difference between nil rated, exempted, zero rated and non-GST supplies ?
3. The selling price of apparel exclusive of GST is ₹ 40,000. The rate of GST applicable to the apparel is 5%. Trade discount allowed as per normal trade practice before delivery of the product is ₹ 3,000. Freight paid for the supply of the apparel is ₹ 5,000, which is not included in the selling price.

Determine transaction value and amount of GST payable.

4. Mohan Ltd., Belagavi purchased goods for ₹ 60,000 and sold goods for ₹ 72,000 within the Karnataka State. GST rate on purchase is @ 12% and on sale is @18%.

Compute output tax, input tax credit and balance of GST payable.

5. What are the features of payment process ?
6. Write note on excess payment of tax due to mistake or inadvertence.

SECTION – C

Answer any two of the following :

(2×15=30)

7. Briefly explain the GST structure rates with five items in each schedule.
8. From the following information of Prakash Company, Belagavi for the month January 2018, compute input tax credit and amount of GST payable.

Purchases :

- i) Purchase of raw-material 'A' from a supplier in Bengaluru ₹ 4,00,000 @5% GST.
- ii) Purchase of raw-material 'B' from a supplier in Poona ₹ 20,00,000 @ 12% GST.

Sales :

- i) Sales of ₹ 12,00,000 with in the State @ 18% GST
- ii) Sales of ₹ 12,00,000 with in the State @ 12% GST.

9. Briefly explain the types of returns.

10. Write short notes on **any three** :

- a) Refund in case of provisional assessment.
- b) Refund of pre-deposit for filing appeal.
- c) Export of goods or services under claim of rebate.
- d) Time limit for filing refund claim.

SECTION – D

Case study (Compulsory) :

(1×15=15)

11. Selling price of a product sold to Delhi from a dealer of Belagavi is ₹ 1,50,000 (including 12% GST)

The above selling price is not included the following :

- i) Normal secondary packing cost ₹ 6,000
- ii) Durable and returnable packing cost ₹ 8,000
- iii) Freight ₹ 4,000
- iv) Cost of special packing ₹ 10,000
- v) Insurance charges ₹ 1,400



The trade discount (Normal practice) is ₹ 20,000.

From the above information :

- Compute transaction value
- Amount of GST payable and
- Comment on 'IGST'.

ಕನ್ನಡ ಆವೃತ್ತಿ

ಸರಕು ಮತ್ತು ಸೇವಾ ತೆರಿಗೆ - II

- ಸೂಚನೆಗಳು : 1) ಆಂತರಿಕ ಆಯ್ಕೆ ಪ್ರಕಾರ ವಿಭಾಗಗಳನ್ನು ಉತ್ತರಿಸಿರಿ.
 2) ಸರಳ ಮತ್ತು ಸಂಯೋಜಿಸಲಾಗದ ಗಣಕವನ್ನು ಉಪಯೋಗಿಸಬಹುದು.
 3) ವಿಭಾಗ-ಡ (ಪ್ರಕರಣ ಅಧ್ಯಯನ) ಕಡ್ಡಾಯ.

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿರಿ :

(10×2=20)

- ತಗ್ಗಿಸುವಿಕೆ ಎಂದರೇನು ?
- ಕಡಿಮೆ ತೆರಿಗೆಯ ಯಾವುದಾದರೂ ಎರಡು ವಸ್ತುಗಳನ್ನು ಹೆಸರಿಸಿರಿ.
- ಪೂರೈಕೆಯ ಮೌಲ್ಯವನ್ನು ವ್ಯಾಖ್ಯಾನಿಸಿ.
- ಸಾಮಾನ್ಯ ಮೌಲ್ಯಮಾಪನ ನಿಯಮಗಳು ಯಾವಾಗ ಅನ್ವಯಿಸುತ್ತವೆ ?
- ಜಿಎಸ್‌ಟಿಯಲ್ಲಿನ ಪ್ರತಿಫಲದ ಪ್ರಕಾರಗಳನ್ನು ಹೇಳಿರಿ.
- ಹೂಡುವಳಿ ತೆರಿಗೆ ಜಮೆ ಎಂದರೇನು ?
- ಖರ್ಚು ಟಿಪ್ಪಣಿ ಎಂದರೇನು ?
- ತೆರಿಗೆ ಸರಕು ಪಟ್ಟಿ ಎಂದರೇನು ?



- i) ರಿಟರ್ನ್ಸ್ ಎಂದರೇನು ?
- j) ಯಾವುದಾದರೂ ಎರಡು ಪಾವತಿ ವಿಧಾನಗಳನ್ನು ಹೇಳಿರಿ.
- k) ಮರುಪಾವತಿ ಎಂದರೇನು ?
- l) 'ಎನ್‌ಇಎಫ್‌ಟಿ' ಮತ್ತು 'ಆರ್‌ಟಿಜಿಎಸ್' ಈ ಪದಗಳನ್ನು ವಿಸ್ತರಿಸಿರಿ.

ವಿಭಾಗ - ಬ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ :

(3×5=15)

- 2. ಏನೂ ಇಲ್ಲದ ದರ, ವಿನಾಯಿತಿ, ಸೊನ್ನೆ ದರ ಮತ್ತು ಜಿಎಸ್‌ಟಿಯಿಂದ ಹೊರಗಿಡುವ ಸರಕುಗಳ ಪೂರೈಕೆಗಳಲ್ಲಿನ ವ್ಯತ್ಯಾಸಗಳು ಯಾವುವು ?
- 3. ಜಿಎಸ್‌ಟಿ ಹೊರತುಪಡಿಸಿ ಉಡುಪುಗಳ ಮಾರಾಟ ಬೆಲೆ ರೂ. 40,000 ಇರುತ್ತದೆ. ಉಡುಪುಗಳ ಮೇಲೆ ಅನ್ವಯಿಸುವ ಜಿಎಸ್‌ಟಿ ದರ 5% ವಸ್ತುಗಳ ಬಟಾವಣೆ ಮಾಡುವ ಪೂರ್ವದಲ್ಲಿ ಸಾಮಾನ್ಯ ವ್ಯಾಪಾರ ಆಚರಣೆಯಂತೆ ವ್ಯಾಪಾರಿ ಸೋಡಿ ಬಿಟ್ಟುಕೊಟ್ಟಿದ್ದು ರೂ. 3,000. ಉಡುಪುಗಳ ಪೂರೈಕೆಯ ಸಲುವಾಗಿ ರೂ. 5,000 ಬಾಡಿಗೆ ಪಾವತಿಸಲಾಗಿದೆ, ಇದು ಮಾರಾಟ ಬೆಲೆಯಲ್ಲಿ ಸೇರಿಕೊಂಡಿಲ್ಲ.
ವ್ಯವಹಾರದ ಮೌಲ್ಯ ಮತ್ತು ಪಾವತಿಸಬೇಕಾದ ಜಿಎಸ್‌ಟಿಯನ್ನು ಕಂಡುಹಿಡಿಯಿರಿ.
- 4. ಕರ್ನಾಟಕ ರಾಜ್ಯದ ಒಳಗೆ ಮೋಹನ ನಿಯಮಿತ, ಬೆಳಗಾವಿಯವರು ರೂ. 60,000 ಮೌಲ್ಯದ ಸರಕುಗಳನ್ನು ಖರೀದಿಸಿ ಅವುಗಳನ್ನು ರೂ. 72,000ಕ್ಕೆ ಮಾರಾಟ ಮಾಡಿದ್ದಾರೆ. ಜಿಎಸ್‌ಟಿ ದರ ಸರಕುಗಳ ಖರೀದಿಯ ಮೇಲೆ 12% ಮತ್ತು ಮಾರಾಟದ ಮೇಲೆ 18% ಇರುತ್ತದೆ.
ಹುಟ್ಟುವಳಿ ತೆರಿಗೆ, ಹೂಡುವಳಿ ತೆರಿಗೆ ಜಮೆ ಮತ್ತು ಇನ್ನುಳಿದ ಪಾವತಿಸಲಾಗುವ ಜಿಎಸ್‌ಟಿಯನ್ನು ಕಂಡುಹಿಡಿಯಿರಿ.
- 5. ಪಾವತಿ ಪ್ರಕ್ರಿಯೆಯ ಲಕ್ಷಣಗಳಾವುವು ?
- 6. ತಪ್ಪು ಅಥವಾ ಅನುದ್ದೇಶಕರಗಳಿಂದ ಹೆಚ್ಚಿನ ತೆರಿಗೆ ಪಾವತಿಸಿದ್ದರ ಕುರಿತು ಟಿಪ್ಪಣಿ ಬರೆಯಿರಿ.



ವಿಭಾಗ - ಕ

ಬೇಕಾದ ಎರಡಕ್ಕೆ ಉತ್ತರಿಸಿರಿ :

(2×15=30)

7. ಪ್ರತಿ ದರಪಟ್ಟಿಯಲ್ಲಿ ಐದು ವಸ್ತುಗಳಂತೆ ಜಿಎಸ್‌ಟಿ ರಚನೆ ದರವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
8. ಬೆಳಗಾವಿಯ ಪ್ರಕಾಶ ಕಂಪನಿಯವರ ಈ ಕೆಳಗೆ ಕೊಟ್ಟ ಜನವರಿ, 2018ರ ಮಾಹಿತಿಯಿಂದ ಹೂಡುವಳಿ ತೆರಿಗೆ ಜಮೆ ಮತ್ತು ಪಾವತಿಸಬೇಕಾದ ಜಿಎಸ್‌ಟಿ ಮೊತ್ತವನ್ನು ಕಂಡುಹಿಡಿಯಿರಿ.

ಖರೀದಿ :

- i) ಬೆಂಗಳೂರು ಪೂರೈಕೆದಾರರಿಂದ 5% ಜಿಎಸ್‌ಟಿ ದರದಲ್ಲಿ ರೂ. 4,00,000 ಮೌಲ್ಯದ 'ಅ' ಕಚ್ಚಾವಸ್ತುಗಳನ್ನು ಖರೀದಿಸಲಾಗಿದೆ.
- ii) ಪೂನಾ ಪೂರೈಕೆದಾರರಿಂದ 12% ಜಿಎಸ್‌ಟಿ ದರದಲ್ಲಿ ರೂ. 20,00,000 ಮೌಲ್ಯದ 'ಬ' ಕಚ್ಚಾವಸ್ತುಗಳನ್ನು ಖರೀದಿಸಲಾಗಿದೆ.

ಮಾರಾಟ :

- i) ರಾಜ್ಯದೊಳಗೆ 18% ಜಿಎಸ್‌ಟಿ ದರದಲ್ಲಿ ರೂ. 12,00,000 ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಲಾಗಿದೆ.
- ii) ರಾಜ್ಯದೊಳಗೆ 12% ಜಿಎಸ್‌ಟಿ ದರದಲ್ಲಿ ರೂ. 12,00,000 ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಲಾಗಿದೆ.

9. ವಿವಿಧ ಪ್ರಕಾರಗಳ ರಿಟರ್ನ್‌ಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

10. ಯಾವುದಾದರೂ ಮೂರಕ್ಕೆ ಟಿಪ್ಪಣಿ ಬರೆಯಿರಿ :

- a) ತಾತ್ಕಾಲಿಕ ಮೌಲ್ಯಮಾಪನ ಮರುಪಾವತಿ
- b) ಪೂರ್ವ ಮನವಿ ಮೊಕದ್ದಮೆಗೆ ಠೇವಣಿ ಮರುಪಾವತಿ
- c) ರಫ್ತು ಉತ್ಪನ್ನಗಳು ಅಥವಾ ಸೇವೆಗಳ ಆಡಿಯಲ್ಲಿನ ಹಕ್ಕು ಮುರಿ
- d) ಮರುಪಾವತಿ ಪಡೆಯಲು ಮೊಕದ್ದಮೆಗೆ ಕಾಲಮಿತಿ.



ವಿಭಾಗ - ಡ

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

(1×15=15)

11. ಬೆಳಗಾವಿಯ ವ್ಯಾಪಾರಿ 12% ಜಿಎಸ್‌ಟಿ ದರ ಒಳಗೊಂಡಂತೆ ರೂ. 1,50,000 ಮಾರಾಟ ಬೆಲೆಯ ವಸ್ತುಗಳನ್ನು ದೆಹಲಿಯ ವ್ಯಾಪಾರಿಗೆ ಮಾರಾಟ ಮಾಡಿದ್ದಾನೆ.

ಮೇಲಿನ ಮಾರಾಟ ಬೆಲೆ ಈ ಕೆಳಗಿನವುಗಳನ್ನು ಒಳಗೊಂಡಿರುವುದಿಲ್ಲ :

- i) ಸಾಮಾನ್ಯ ಮಾಧ್ಯಮಿಕ ಗಂಟುಕಟ್ಟುಫಿಕೆ ವೆಚ್ಚ ರೂ. 6,000
- ii) ಬಾಳಕೆ ಬರುವ ಮತ್ತು ಹಿಂದಿರುಗಿಸಬೇಕಾಗಿರುವ ಗಂಟುಕಟ್ಟುಫಿಕೆಯ ವೆಚ್ಚ ರೂ. 8,000
- iii) ಬಾಡಿಗೆ ರೂ. 4,000
- iv) ವಿಶೇಷ ಗಂಟುಕಟ್ಟುಫಿಕೆಯ ವೆಚ್ಚ ರೂ. 10,000
- v) ವಿಮಾ ಶುಲ್ಕ ರೂ. 1,400.

ವ್ಯಾಪಾರ ಸೋಡಿ (ಸಾಮಾನ್ಯ ಆಚರಣೆ) ರೂ. 20,000

ಮೇಲಿನ ಮಾಹಿತಿಯಿಂದ :

- a) ವ್ಯವಹಾರದ ಮೌಲ್ಯವನ್ನು ಕಂಡುಹಿಡಿಯಿರಿ.
- b) ಪಾವತಿಸಬಹುದಾದ ಜಿಎಸ್‌ಟಿ ಮೊತ್ತ ಮತ್ತು
- c) ಆಯ್‌ಜಿಎಸ್‌ಟಿಯ ಕುರಿತು ವಿಮರ್ಶೆ ಮಾಡಿ.

Reg. No.

--	--	--	--	--	--	--	--

VI Semester B.Com.2/B.Com.3 Degree Examination, May/June 2018
(Regular and Repeater)
COSTING METHODS AND TECHNIQUES – II

Time : 3 Hours

Max. Marks : 80

- Instructions :**
- 1) Attempt questions according to internal choice in each Section.
 - 2) Working notes must be given wherever necessary.
 - 3) Use non-programmable calculators only.

SECTION – A

1. Answer any ten of the following :

(10×2=20)

- a) What is job costing ?
- b) Name any 4 undertakings where operating costing applies.
- c) What is operating costing ?
- d) Write any two features of output costing.
- e) Give the meaning of work certified and work uncertified.
- f) What is composite cost unit ? Give examples.
- g) What are joint products ? Give two examples.
- h) What is B.E.P. ?
- i) What is P/V Ratio ?
- j) What is contribution ?
- k) Give the meaning of profit reconciliation statement.
- l) State two uses of profit reconciliation statement.

SECTION – B

Answer any three of the following :

(3×5=15)

2. What are the reasons for disagreement in cost and financial profit ?
3. From the following information, prepare cost sheet for the month of April, 2018.
 Raw material consumed ₹ 8,500
 Direct wages paid ₹ 10,000
 Factory expenses – 50% on wages.
 Office expenses – 20% on factory cost.
 The quotation should include a profit of 20% on selling price.

P.T.O.

4. From the following information calculate :

a) P/V Ratio.

b) BEP in sales.

Selling price per unit ₹ 30.

Manufacturing variable cost per unit ₹ 10.

Selling variable cost per unit ₹ 5.

Fixed cost ₹ 2,50,000.

5. Joint cost of producing three products X, Y and Z amounted to ₹ 54,000. Other details of joint products are as follows :

	X	Y	Z
Sales	₹ 84,000	₹ 40,000	₹ 36,000
Estimated profit on sales	$\frac{1}{2}$	$\frac{1}{2}$	$\frac{1}{3}$
Further processing cost Apportion joint cost.	₹ 14,000	₹ 8,000	₹ 10,000

6. Belagavi transport company operates four buses between Belagavi and Dharwad. The distance between Belagavi and Dharwad is about 80 kms. The capacity of each bus is 50 passengers. But, on an average the bus runs 20% empty. All the buses run on all the days of the month April. Each bus makes two round trips each day.
Calculate total passenger Kilometers.

SECTION - C

Answer any two of the following :

(2×15=30)

7. A product passes through three processes namely X, Y and Z. The details of each process are as follows :

	X	Y	Z
Input (500 units) (₹)	4,000	—	—
Sundry Materials (₹)	5,200	4,000	2,050
Direct Labour (₹)	4,500	7,360	2,800
Production overhead 100% of wages	—	—	—
Actual output (units)	450	340	270
Normal Loss(% on input)	10%	20%	25%
Scrap value per unit (₹)	4	8	10

Prepare Process Accounts.

8. A transport service company is running 4 buses between two cities which are 50 miles apart. Seating capacity of each bus is 40 passengers. The following particulars were obtained from their books for the month of April

	₹
Wages of drivers conductors and cleaners	1,20,000
Salaries of office staff	50,000
Diesel and other oils	2,00,000
Repairs and maintenance	40,000
Taxation and Insurance	80,000
Depreciation	1,30,000
Interest and other charges	1,00,000

Actual passengers carried were 75% of the seating capacity. All the four buses run on all the days for the month. Each bus made one round trip per day. Find out cost per passenger mile.

9. M/s Shobha developers undertook a contract on 1-4-2017 for a price of ₹ 15,00,000. From the following particulars, prepare contract account for the year ending on 31-3-2018 :

	₹
Materials purchased	1,45,000
Materials issued to site	50,000
Wages paid	1,40,000
Direct expenses	8,000
Materials returned	3,000
Machinery installed	60,000
Overhead charges	9,000
Materials at site	10,000
Wages outstanding	4,000
Cash received	6,75,000
Work uncertified	25,000
Machinery at site at end	35,000
Retention money	75,000

Besides machinery, a plant costing ₹ 80,000 used for 3 months. Depreciation provided on plant at 15% p.a. material costing ₹ 6,000 was sold for ₹ 4,000. Overhead charges are paid for three quarters and overhead charges are due for fourth-quarter.

Also show relevant items appear in the Balance Sheet of contractor.



10. From the following figures, prepare profit Reconciliation Statement.

	₹
Net Loss as per Cost Accounts	20,000
Net Profit as per Financial Accounts	30,000
Works overhead underrecovered in Cost A/c	6,000
Office overhead overrecovered in Cost A/c	12,000
Depreciation charged in Financial A/c	20,000
Depreciation recovered in Cost A/c	28,000
Interest received on Securities	50,000
Obsolescence loss charged in Financial A/c	10,000
Income Tax provided	20,000
Bank Interest credited	20,000
Stores adjustments credited in Fin. A/c	4,000
Value of Opening stock in Cost A/c	1,04,000
Value of Opening stock in Fin. A/c	1,08,000
Value of Closing stock in Cost A/c	1,00,000
Value of Closing stock in Fin. A/c	94,000
Interest charged in Cost A/c only	12,000
Preliminary expenses written off	2,000
Provision for doubtful debts	8,000

SECTION – D

Case study – Compulsory.

(1×15=15)

11. The following figures for profit and sales are obtained from the accounts of Vishwa Ltd.

Year	Sales	Profit
	₹	₹
2016	40,000	4,000
2017	60,000	8,000

Calculate :

- a) P/V Ratio.
- b) Fixed cost.
- c) Break Even sales.
- d) Profit at sales of ₹ 95,000 and
- e) Sales to earn a profit of ₹ 9,000.